



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಬುಧವಾರ, ೨೬, ಮಾರ್ಚ್, ೨೦೨೫(ಚೈತ್ರ, ೦೫, ಶಕವರ್ಷ, ೧೯೪೭) BENGALURU, WEDNESDAY, 26, MARCH, 2025 (CHAITHRA, 05, SHAKAVARSHA, 1947)	ಸಂ. ೧೯೯ No. 199
------------------------	--	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಆಸುಇ 80 ಸೇಇವಿ 2024

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಧಾನಸೌಧ  
ಬೆಂಗಳೂರು, ದಿನಾಂಕ: 26.03.2025

## ಅಧಿಸೂಚನೆ

ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ:25.02.2025ರ ಅಧಿಸೂಚನೆ ಸಂಖ್ಯೆ: ಸಿಆಸುಇ 80 ಸೇಇವಿ 2024 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ:25.02.2025ರ ಕರ್ನಾಟಕ ವಿಶೇಷ ರಾಜ್ಯಪತ್ರದ ಭಾಗ - ೪ಎ (ಸಂಖ್ಯೆ: ೧೧೮) ರಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ವಿಶೇಷ ರಾಜ್ಯ ಪತ್ರವನ್ನು ದಿನಾಂಕ:25.02.2025ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು, ಸದರಿ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದಿರುವುದರಿಂದ;

ಈಗ, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ, 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡ 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ ಎಂದರೆ:-

## ನಿಯಮಗಳು

1. **ಶೀರ್ಷಿಕೆ ಮತ್ತು ಪ್ರಾರಂಭ:-** (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಅವುಗಳು 1ನೇ ಜುಲೈ, 2022 ರಿಂದ ಜಾರಿಗೆ ಬಂದಿವೆ ಎಂದು ಭಾವಿಸತಕ್ಕದ್ದು.

**2. 5 ನೇ ನಿಯಮದ ತಿದ್ದುಪಡಿ:** - ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5 ನೇ ನಿಯಮದಲ್ಲಿ (3)ನೇ ಉಪನಿಯಮದ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು:-

"3. ರಾಜ್ಯ ಸಿವಿಲ್ ಸೇವೆಗಳು

(ಎ) ಸಮೂಹ "ಎ" ಯು ರೂ. 83700-1900-85600-2300-99400-2700-115600-3100-134200-3500-155200 ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.

(ಬಿ) ಸಮೂಹ "ಬಿ" ಯು ರೂ. 65950-1650-74200-1900-85600-2300-99400-2700-115600-3100-124900ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ.83700-1900-85600-2300-99400-2700-115600-3100-134200-3500-155200 ಕ್ಕಿಂತ ಕೆಳಗಿನ ವೇತನ ಶ್ರೇಣಿಗಳನ್ನು ಒಳಗೊಂಡಿರತಕ್ಕದ್ದು.

(ಸಿ) ಸಮೂಹ "ಸಿ" ಯು ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600ರ ವೇತನ ಶ್ರೇಣಿಗಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ. 65950-1650-74200-1900-85600-2300-99400-2700-115600-3100-124900ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ, ಆದರೆ, ಅನುಸೂಚಿ-IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿದ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.

(ಡಿ) ಸಮೂಹ "ಡಿ" ಯು ಅನುಸೂಚಿ- IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಮತ್ತು ರೂ. 27000-650-29600-725-32500-800-35700-900-39300-1000-43300-1125-46675 ಕ್ಕಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.

**ವಿವರಣೆ:** ಈ ಉಪನಿಯಮದ ಉದ್ದೇಶಗಳಿಗಾಗಿ "ವೇತನ ಶ್ರೇಣಿ" ಎಂದರೆ ಕರ್ನಾಟಕ ಸಿವಿಲ್ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024 ರಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಹೇಳಿರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಪರಿಷ್ಕೃತ ವೇತನ ಶ್ರೇಣಿ.

**3. 9ನೇ ನಿಯಮದ ತಿದ್ದುಪಡಿ:** - ಸದರಿ ನಿಯಮಗಳ 9ನೇ ನಿಯಮದ (2)ನೇ ಉಪನಿಯಮದಲ್ಲಿ

(i) (ಬಿಬಿ) ಖಂಡದಲ್ಲಿ "90500 – 123300 ರೂ.ಗಳಿಗಿಂತ ಕಡಿಮೆಯಿಲ್ಲದ" ಎಂಬ ಪದಗಳಿಗೆ ಮತ್ತು ಅಂಕಗಳಿಗೆ ಬದಲಾಗಿ "ರೂ.144700 - 197200ಗಳಿಗಿಂತ ಕಡಿಮೆಯಿಲ್ಲದ" ಎಂಬ ಪದಗಳನ್ನು ಮತ್ತು ಅಂಕಗಳನ್ನು ಮತ್ತು "ರೂ.56800-99600ಗಳಿಗಿಂತ ಹೆಚ್ಚಲ್ಲದ" ಎಂಬ ಪದಗಳಿಗೆ ಮತ್ತು ಅಂಕಗಳಿಗೆ ಬದಲಾಗಿ "ರೂ. 90200 -159200ಗಳಿಗಿಂತ ಹೆಚ್ಚಲ್ಲದ" ಎಂಬ ಪದಗಳನ್ನು ಮತ್ತು ಅಂಕಗಳನ್ನು ಪ್ರತಿಸ್ಥಾಪಿಸತಕ್ಕದ್ದು.

(ii) (ಬಿಬಿಬಿ) ಖಂಡದಲ್ಲಿ, "90500 - 123300ರೂ.ಗಳಿಗಿಂತ ಕಡಿಮೆ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ "ರೂ. 144700 - 197200ಗಳಿಗಿಂತ ಕಡಿಮೆ" ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.

(iii) (ಬಿಬಿಬಿ-1) ಖಂಡದಲ್ಲಿ "74400 -109600ರ ವೇತನ ಶ್ರೇಣಿಯಲ್ಲಿರುವ" ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ "ರೂ. 118700 - 175200ರ ವೇತನ ಶ್ರೇಣಿಯಲ್ಲಿರುವ " ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.

**4. 10ನೇ ನಿಯಮದ ತಿದ್ದುಪಡಿ:** - ಸದರಿ ನಿಯಮಗಳ 10ನೇ ನಿಯಮದ (8)ನೇ ಉಪ ನಿಯಮದಲ್ಲಿನ ಕ್ರಮ ಸಂಖ್ಯೆ (10)ರಲ್ಲಿನ "74400 - 109600" ಎಂಬ ಅಂಕಿಗಳ ಬದಲಾಗಿ "118700 - 175200" ಎಂಬ ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

(ನಾಗರತ್ನ ವಿ.ಪಾಟೀಲ್)  
ಸರ್ಕಾರದ ಅಧೀನ ಕಾರ್ಯದರ್ಶಿ  
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ  
(ಸೇವಾ ನಿಯಮಗಳು - 2)

## GOVERNMENT OF KARNATAKA

NO: DPAR 80 SDE 2024

Karnataka Government Secretariat,  
Vidhanasoudha,  
Bengaluru, Dated: 26.03.2025

### NOTIFICATION

Whereas the draft of the following rules further to amend the Karnataka Civil Services (Classification, Control and Appeal) Rules, 1957, was published as required by clause (a), sub-section (2) of section 3 of the Karnataka State Civil Services Act, 1978 (Karnataka Act 14 of 1990) in Notification No. DPAR 80 SDE 2024, Dated: 25.02.2025, in Part IV A (P.R.No:118) of the Karnataka Special Gazette Dated: 25.02.2025 inviting objections and suggestions from all persons likely to be affected thereby within fifteen days from the date of its publication in the Official Gazette.

Whereas, the said Special Gazette was made available to the public on 25.02.2025.

And whereas, no objections and suggestions have been received in this behalf by the State Government

Now, therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, namely:-

### **RULES**

**1. Title and Commencement.** - (1) These rules may be called the Karnataka Civil Services (Classification, Control and Appeal) (Amendment) Rules, 2025.

(2) They shall be deemed to have come into force with effect from 1<sup>st</sup> day of July 2022.

**2. Amendment of Rule 5.** - In the Karnataka Civil Services (Classification, Control and Appeal) Rules, 1957 (hereinafter referred to as the said rules), in rule 5, for sub-rule (3), and the entries relating thereto, the following shall be substituted, namely:-

(3) In the State Civil Services. -

(a) Group “A” shall consist of posts carrying the scale of pay of rupees 83700-1900-85600-2300-99400-2700-115600-3100-134200-3500-155200 and above;

(b) Group “B” shall consist of posts carrying the scale of pay of rupees 65950-1650-74200-1900-85600-2300-99400-2700-115600-3100-124900 and above, but below the scale of pay of rupees 83700-1900-85600-2300-99400-2700-115600-3100-134200-3500-155200;

(c) Group “C” shall consist of posts carrying the scale of pay of rupees 34100-800-35700-900-39300-1000-43300-1125-47800-1250-52800-1375-58300-1500-64300 - 1650-67600 and above; but below the scale of pay of rupees 65950-1650-74200-1900-85600-2300-99400-2700-115600-3100-124900 but other than the posts specified in Schedule-IV; and

(d) Group “D” shall consist of posts specified in Schedule –IV and the posts carrying the scale of pay of rupees 27000-650-29600-725-32500-800-35700-900-39300-1000-43300-1125-46675 and above; but below the scale of pay of rupees 34100-800-35700-900-39300-1000-43300-1125-47800-1250-52800-1375-58300-1500-64300-1650-67600

**Explanation.** - For the purposes of this sub-rule “scale of pay” means the revised scales of pay specified in respect of various posts in the Karnataka Civil Services (Revised Pay) Rules, 2024 and related orders.

**3. Amendment of rule 9:-** In the rule 9 of the said rules, in sub rule (2), -

- (i) in clause (bb), for the words and figures “not less than rupees 90500 - 123300”, the words and figures “not less than rupees 144700 - 197200”, and for the words and figures “not more than rupees 56800-99600”, the words and figures “not more than Rupees “90200 -159200”, shall be substituted.
- (ii) in clause (bbb), for the words and figures “less than Rupees 90500 - 123300”, the words and figures “less than Rupees “144700 - 197200” shall be substituted; and
- (iii) in clause (bbb-1), for the words and figures “pay scale of rupees 74400 -109600”, the words and figures “pay scale of rupees 118700 - 175200” shall be substituted.

**4. Amendment of Rule 10:-** In Rule 10 of the said rules, in sub rule (8), in clause (10), for the figures “74400 - 109600” the figures “118700 – 175200” shall be substituted.

By Order and in the name of  
the Governor of Karnataka,

(Nagarathna V Patil)  
Under Secretary to Government  
Department of Personnel and  
Administrative Reforms,  
(Service Rules-2)